

ಜಹಾ ಪುರುಷ ತಹವಾ ಕಛು ನಾಹೀ,
ಕಹೆ ಕಬೀರ ಹಮ ಜಾನಾ |
ಹಮರೆ ಸಂಗ ಲಾಖೆ ಜೋ ಕೋಯೀ,
ಪಾವೆ ಪಾದ ನಿರ್ವಾನಾ
ಸಖಿಯಾ, ವಾ ಘರ್ ಸಬಸೆ ನ್ಯಾರಾ |

(ಓ ಸಖೀ, ಎಲ್ಲಾ ಮನೆಗಳಿಂದ ಆ ಮನೆ ಶ್ರೇಷ್ಠ;
ಅದು ನನ್ನ ಪರಿಪೂರ್ಣ ಪ್ರಿಯಕರನ ವಾಸಸ್ಥಳ.

ಎಲ್ಲಿ ಸುಖ-ದುಃಖಗಳಿಲ್ಲವೋ, ಸತ್ಯ-ಸುಳ್ಳುಗಳಿಲ್ಲವೋ,
ಎಲ್ಲಿ ಪಾಪ-ಪುಣ್ಯಗಳ ಸೊಲ್ಲಿಲ್ಲವೋ |
ಎಲ್ಲಿ ದಿನ-ರಾತ್ರಿಗಳಿಲ್ಲವೋ, ಚಂದ್ರ-ಸೂರ್ಯರಿಲ್ಲವೋ,
ಎಲ್ಲಿ ಜ್ಯೋತಿಯಿಲ್ಲದೆಯೂ ಬೆಳಕಿದೆಯೋ,
ಸಖೀ, ಆ ಮನೆ ಎಲ್ಲಾ ಮನೆಗಳಿಂದ ಶ್ರೇಷ್ಠ.

ಜ್ಞಾನ-ಧ್ಯಾನಗಳಿಲ್ಲ, ಜಪ-ತಪಗಳಿಲ್ಲ,
ವೇದ-ಶಾಸ್ತ್ರಗಳ ಪಠನಿಲ್ಲ |
ಕರ್ಮಾಕರ್ಮಗಳಿಲ್ಲ, ಭೋಗ-ತ್ಯಾಗಗಳಿಲ್ಲ,
ಇವೆಲ್ಲವೂ ಎಲ್ಲಿ ಇಲ್ಲವೋ,
ಸಖೀ, ಆ ಮನೆ ಎಲ್ಲಾ ಮನೆಗಳಿಂದ ಶ್ರೇಷ್ಠ.

ಮನೆಯಿಲ್ಲ-ಮನೆಯಿಲ್ಲದೆಯೂ ಇಲ್ಲ, ಹೊರಗೂ ಇಲ್ಲ ಒಳಗೂ ಇಲ್ಲ,
ಯಾವ ಪಿಂಡ-ಬ್ರಹ್ಮಾಂಡವೂ ಅಲ್ಲಿಲ್ಲ |
ಪಂಚ ತತ್ವಗಳಿಲ್ಲ, ಮೂರು ಗುಣಗಳೂ ಅಲ್ಲಿಲ್ಲ,
ಅದನ್ನು ವರ್ಣಿಸಲು ಪದಗಳೇ ಇಲ್ಲ,
ಸಖೀ, ಆ ಮನೆ ಎಲ್ಲಾ ಮನೆಗಳಿಂದ ಶ್ರೇಷ್ಠ.

ಅಲ್ಲಿ ಬೇರು-ಹಣ್ಣುಗಳಿಲ್ಲ, ಬೀಜ-ಮರಗಳಿಲ್ಲ,
ಮರಗಳಿಲ್ಲದೆಯೇ ಹಣ್ಣುಗಳು ಸಿಗುತ್ತವೆ |
ಓಹಂ ಸೋಹಂ ಅದು ಇದು ಯಾವುದೂ ಇಲ್ಲ,
ಶ್ವಾಸ ಪ್ರಕ್ರಿಯೆಯೂ ಇಲ್ಲ,
ಸಖೀ, ಆ ಮನೆ ಎಲ್ಲಾ ಮನೆಗಳಿಂದ ಶ್ರೇಷ್ಠ.

ನನ್ನ ಪರಮ ಪುರುಷ ಪ್ರಿಯನನ್ನು ಬಿಟ್ಟು ಬೇರೇನೂ ಅಲ್ಲಿಲ್ಲ,
ಕಬೀರನು ಹೇಳುತ್ತಾನೆ: ನನಗೀಗ ಅರ್ಥವಾಗಿದೆ,
ಯಾರು ನನ್ನ ದೃಷ್ಟಿಕೋನದಿಂದ ಆ ಪರಮಾತ್ಮನನ್ನು ನೋಡುತ್ತಾರೋ

